



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೧ Part - I	ಬೆಂಗಳೂರು, ಶುಕ್ರವಾರ, ೧೮, ಡಿಸೆಂಬರ್, ೨೦೨೦(ಮಾರ್ಗಶಿರ, ೨೭, ಶಕವರ್ಷ ೧೯೪೨) Bengaluru, FRIDAY, 18, DECEMBER, 2020( MARGASHIRA, 27, ShakaVarsha 1942)	ನಂ. ೭೧೦ No. 710
---------------------	---	--------------------

## ಕರ್ನಾಟಕ ಸರ್ಕಾರ

ಸಂಖ್ಯೆ:ಸಿಆಸುಇ 272 ಸೆನೆನಿ 2013

ಕರ್ನಾಟಕ ಸರ್ಕಾರದ ಸಚಿವಾಲಯ

ವಿಧಾನ ಸೌಧ

ಬೆಂಗಳೂರು, ದಿನಾಂಕ: 17.12.2020

## ತಿದ್ದುಪಡಿ ಆದೇಶ

ನಮ ಸಂಖ್ಯೆಯ ಸರ್ಕಾರದ ಆದೇಶ ದಿನಾಂಕ: 09.11.2020 ರಲ್ಲಿ ಈ ಕೆಳಗಿನ ತಿದ್ದುಪಡಿಗಳನ್ನು ಮಾಡಿ ಆದೇಶಿಸಿದೆ:

1. ಆದೇಶ ಭಾಗದ ಕಂಡಿಕೆ ಸಂಖ್ಯೆ: 4(9)ರ ಬದಲು ಈ ಕೆಳಗಿನ ಕಂಡಿಕೆಯನ್ನು ಓದಿಕೊಳ್ಳತಕ್ಕದ್ದು:

“(9) ನೇರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಪ್ರಾಧಿಕಾರಗಳು ತಂತ್ರಜ್ಞಾನವನ್ನು ಬಳಸಿ ಪ್ರಶ್ನೆ ಪತ್ರಿಕೆಗಳನ್ನು ದೊಡ್ಡ ಪ್ರಿಂಟುಗಳಲ್ಲಿ (large prints), ಇ-ಪಠ್ಯ (e-text) ಅಥವಾ ಬೈಲ್‌ನಲ್ಲಿ ಪರಿವರ್ತಿಸಲು ಮತ್ತು ಬೈಲ್ ಪಠ್ಯವನ್ನು ಇಂಗ್ಲೀಷ್ ಅಥವಾ ಪ್ರಾದೇಶಿಕ ಭಾಷೆಗಳಿಗೆ ಪರಿವರ್ತಿಸಲು ಆಸ್ಪದವಿರುವುದರಿಂದ ಸಾಧ್ಯವಿದ್ದಷ್ಟು ಮಟ್ಟಿಗೆ ಎದ್ದುಕಾಣುವ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಪರೀಕ್ಷೆಯನ್ನು ಬರೆಯುವ ವಿಧಾನವನ್ನು, ಅಂದರೆ, ಬೈಲ್‌ನಲ್ಲಿ ಅಥವಾ ಕಂಪ್ಯೂಟರ್‌ನಲ್ಲಿ ಅಥವಾ ದೊಡ್ಡ ಪ್ರಿಂಟುಗಳಲ್ಲಿ ಅಥವಾ ಉತ್ತರಗಳನ್ನು ದಾಖಲಿಸಲು (by recording the answers) ಅವಕಾಶ ಕಲ್ಪಿಸಿಕೊಡತಕ್ಕದ್ದು;”

2. ಆದೇಶ ಭಾಗದ ಕಂಡಿಕೆ ಸಂಖ್ಯೆ: 4ರ ಅಂತ್ಯದಲ್ಲಿ ಈ ಕೆಳಗಿನ ಎರಡು ಉಪ-ಕಂಡಿಕೆಗಳನ್ನು ಸೇರ್ಪಡಿಸಿ ಓದಿಕೊಳ್ಳತಕ್ಕದ್ದು:

“(19) ಸಹಕಾರಿಯಾದ ಉಪಕರಣಗಳು, ಉದಾಹರಣೆಗೆ, ಮಾತನಾಡುವ ಕ್ಯಾಲ್ಕುಲೇಟರ್ (ಪರೀಕ್ಷೆಗಳಲ್ಲಿ ಕ್ಯಾಲ್ಕುಲೇಟರ್‌ಗಳನ್ನು ಅನುಮತಿಸುವ ಸಂದರ್ಭಗಳಲ್ಲಿ), ಟೈಲರ್ ಫ್ರೇಮ್ (tailor frame), ಬ್ರೈಲ್ ಸ್ಲೇಟ್ (Braille slate), ಅಬಾಕಸ್, ಜಾಮಿಟ್ರಿ ಕಿಟ್, ಬ್ರೈಲ್ ಅಳತೆ ಟೇಪ್ (Braille measuring tape) ಹಾಗೂ ಕಮ್ಯುನಿಕೇಷನ್ ಚಾರ್ಟ್ (communication chart) ಮತ್ತು ಎಲೆಕ್ಟ್ರಾನಿಕ್ ಉಪಕರಣಗಳಂತಹ ವರ್ಧಕ ಸಂವಹನ ಉಪಕರಣಗಳನ್ನು (augmentative communication devices) ಅಭ್ಯರ್ಥಿಗಳು ಉಪಯೋಗಿಸಲು ಅವಕಾಶ ನೀಡಬೇಕು;

(20) 2016ರ ಅಧಿನಿಯಮ ಮತ್ತು ಅದರ ಅವಕಾಶಗಳ ಅನ್ವಯ ರಚಿಸಲಾದ ನಿಯಮಗಳ ಅಡಿಯಲ್ಲಿ ದೇಶದ ಯಾವುದೇ ಭಾಗದಲ್ಲಿನ ಪ್ರಮಾಣೀಕರಿಸುವ ಪ್ರಾಧಿಕಾರವು ನೀಡುವ ಅಂಗವಿಕಲತೆ ಪ್ರಮಾಣ ಪತ್ರವನ್ನು ಅದರ ನೈಜತೆ ದೃಢೀಕರಿಸಿಕೊಂಡು ಅಂಗೀಕರಿಸಬೇಕು.”

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ,

(ಎ.ವಿ. ಶೈಲಜ)  
ಸರ್ಕಾರದ ಅಧೀನ ಕಾರ್ಯದರ್ಶಿ,  
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,  
(ಸೇವಾ ನಿಯಮಗಳು-2).